

Srinivasa Kalyana

start with Ganapathy pooja while reciting this song

ಗಣಪತಿ ಎನ್ನ ಪಾಲಿಸೋ ಗಂಭೀರ

ಗಣಪತಿ ಎನ್ನ ಪಾಲಿಸೋ

ಪಾರ್ವತಿ ನಂದನ ಸುಂದರ ವದನ

ಸರ್ವಾದಿ ಸುರಪ್ರಿಯ ಶಿರಭಾಗುವೆನಾ||1||

ಆದಿ ಪೂಜಿತ ನೀನು ಮೋದ ಭಕ್ತರಿಗಿತ್ತು

ಮಾಧವನಲಿ ಮನ ಸದಾ ನಿಲಿಸುವದೋ ||2||

ಪಂಕಜ ನಯನಶ್ರೀ ವೆಂಕಟ ವಿಠಲನೆ

ಕಿಂಕರನೆನಿಸೆನ್ನ ಶಂಕರ ತನಯನೆ ||3||

ganapathi yenna paliso – gambheera

ganapathi yenna paliso

parvathi nandana sundara vadana

sarvasura vandhya shirabaghuveno||1||

aadi poojitha neenu moda baktharigithu

madhavanalli manasu saada nilisu nee||2||

pankaja nayanane venkata vittalanna

kinkara nenisenna shankara thanayane||3||

Srinivasa Kalyana

Do enne shasthra to Lord srinivasa vighraha/idol

ರಾಗ ವಲಚಿ - ತಾಳ- ಆದಿ

ಮಂಗಳ ಸ್ನಾನವ ಮಾಡೇಳೋ-ಜಗ
ನ್ಮಂಗಳ ದಾಯಕ ಹರಿಯೇ ದಯಾಳು ||ಪ||

ಸಣ್ಣಾನ ನಾಮವ ಬರದಿಟ್ಟು ಬಹು
ಬಣ್ಣದ ಕುಂಕುಮ ಮಧ್ಯದಲ್ಲೆಟ್ಟು
ಸಣ್ಣೆಟ್ಟು ಕಸ್ತೂರಿ ಬಟ್ಟು ಮಾಡು
ಪುಣ್ಯಾಹ ವಾಚನದ ಪೀತಾಂಬರ ಉಟ್ಟು ||೧||

ದೇವರಿಗೊಂದನೆ ಮಾಡು ಕುಲ
ದೇವತೆ ಸ್ಥಾಪನೆ ಮನೆಯೆಲಿಮಾಡು
ಕೇವಲ ಲೌಕಿಕ ನೋಡು ಭೂ
ದೇವರಿಗೊಂದಿಸಿ ವರಗಳ ಬೇಡು ||೨||

ನಾನ ದೇಶದಿ ಬಂದ ಜನರು ನಿನ್ನ
ಆನಂದೋತ್ಸವ ವಿದು ನೋಡೆನೆಂಬುವರು
ಸ್ನಾನ ಮಾಡಿಸುವ ಸೇವಕರು
ಆನಂತಾದ್ರೀಶನೆ ಸಿದ್ಧರಾಗಿಹರು ||೩||

Rāga valaci - tāla- ādi

maṅgaḷa snānava māḍēḷō-jaga
nmaṅgaḷa dāyaka hariyē dayāḷu ||pa||

saṅṅāna nāmava baradiṭṭu bahu
baṅṅada kuṅkuma madhyadalliṭṭu
saṅṅiṭṭu kastūri baṭṭu māḍu
puṅyāha vācanada pītāmbara uṭṭu ||1||

dēvarigondane māḍu kula
dēvate sthāpane maneyelimāḍu
kēvala laukika nōḍu bhū
dēvarigondisi varagaḷa bēḍu ||2||

nāna dēśadi banda janaru ninna
ānandōtsava vidu nōḍenembuvaru

Srinivasa Kalyana

snāna māḍisuva sēvakaru
ānantādrīsane sid'dharāgiharu ||3||

ರಾಗ-ಕಾಪಿ ತಾಳ- ಆದಿ

ಬಣ್ಣಿಸಿ ಲಕ್ಷ್ಮಿ ಹರಸಿದಳು
ಎಣ್ಣೆಯ ನೊತ್ತುತ ಯದುಕುಲತಿಲಕೆಗೆ ||ಪ||

ಆಯುಷ್ಯವಂತನಾಗು ಅತಿ ಬಲ್ಲಿದನಾಗು
ಮಾಯದ ಖಳರ ಮರ್ದನನಾಗು
ರಾಯರ ಪಾಲಿಸು ರಕ್ತಸರ ಸೋಲಿಸು
ವಾಯುಸುತನಿಗೆ ನೀನೊಡೆಯನಾಗೆನ್ನುತ ||೧||

ಧೀರನು ನೀನಾಗು ಅತಿದಯಾಂಬುಧಿಯಾಗು
ಆ ರುಕ್ಮಿಣಿಗೆ ನೀ ನರಸನಾಗು
ಮಾರನ ಪಿತನಾಗು ಮಧುಸೂದನನಾಗು
ದ್ವಾರಾವತಿಗೆ ನೀ ಧೂರೆಯಾಗೆನ್ನುತ ||೨||

ಆನಂದ ನೀನಾಗು ಅಚ್ಯುತ ನೀನಾಗು
ದಾನವಂತಕನಾಗು ದಯವಾಗು
ಶ್ರೀನಿವಾಸನಾಗು ಶ್ರೀನಿಧಿ ನೀನಾಗು
ಜ್ಞಾನಿ ಪುರಂದರ ವಿಠಲ ನಾಗೆನುತಲಿ ||೩||

Baṇṇisi lakṣmi harasidaḷu
eṇṇeya nottuta yadukulatilakage ||pa||

āyusṣyavantānāgu ati ballidanāgu
māyada khaḷara mardananāgu
rāyara pālisu rakkasara sōlisu
vāyusutanige nīnoḍeyanāgennuta ||1||

dhīranu nīnāgu atidayāmbudhiyāgu
ā rukmiṇige nī narasanāgu
mārana pītanāgu madhusūdanāgu
dvārāvātige nī dhūreyāgennuta ||2||

ānanda nīnāgu acyuta nīnāgu
dānavantakanāgu dayavāgu

Srinivasa Kalyana

śrīnivāsanāgu śrīnidhi nīnāgu
nñāni purandara viṭhala nāgenutali ||3||

Srinivasa Kalyana

Do mangalarathi to Lord srinivasa vighraha

ರಾಗ -ಕೇದಾರ ತಾಳ - ಆದಿ

ಮಂಗಳಾರತಿ ಬೆಳಗಿರೇ ಸಾಮಜ ವರದಗೆ ಮಾಮನೋಹರಗೆ ||ಪ||

ಕಾಮನ ಪಿತ ಶ್ಯಾಮವರ್ಣ ಶ್ರೀಹರಿಗೆ
ವಾಮ ದೇವನ ಸಖ ಸೋಮ ವಂದ್ಯ ಹರಿಗೆ ||
ಕಾಮಿನಿ ಸತ್ಯಭಾಮ ಪತಿಗೆ ||ಹೊಸ
ಹೇಮ ದಾರತಿ ಬೆಳಗೀರೆ ||೧||

ಆಗಮ ವೇದ್ಯಗೆ ಭೋಗಿ ಶಯನಗೆ ||
ಬೇಗದಿಂದಲಿ ಭಕ್ತರ ಪೊರವಗೆ ||
ವಾಗೀಶ ವಂದ್ಯ ಶ್ರೀ ಗುರು ವಿಜಯ ವಿಠಲ||
ಮಂಗಳ ಮಹಿಮ ಶೃಂಗ ಚರಿತ ಹರಿಗೆ ||೨||

Rāga -kēdāra tāḷa - ādi
maṅgaḷārati beḷagirē sāmaja varadage māmanōharage ||pa||

kāmana pita śyāmavarṇa śrīharige
vāma dēvana sakha sōma vandyā harige ||
kāmini satyabhāma patige ||hosa
hēma dārati beḷagirē ||1||

āgama vēdyage bhōgi śayanage ||
bēgadindali bhaktara porevage ||
vāgīśa vandyā śrī guru vijaya viṭhala||
maṅgaḷa mahima śṛṅga carita harige ||2||

Srinivasa Kalyana

Do abhisheka to Lord srinivasa vighraha followed by wiping the idol with a clean cloth and put Kumkum and place it on the wooden plank **Do neeru ereyo shasthra(keeping four tambige on four corners of Lord idol and tying the tambige with threads and do the shasthra)**

ರಾಗ- ಜೈಜೈವಂತಿ ತಾಳ-ಆದಿ

ಶೋಭಾನವೆನ್ನಿರೆ ಸುಂದರ ವೆಂಕಟಗೆ
ಸೌಭಾಗ್ಯವತಿಯರು ರಮಣನಿಗೆ ಮುದದಿಂದ
ಶ್ರೀಭಾಮೆಯರು ಎರೆವರೋ ||ಪ||

ದಾರಕಲಶಕೆ ಸುತ್ತಿ ನೀರು ಓಕುಳಿ ತುಂಬಿ
ವಾರುಣಿಯಿಂದ ಎಳೆ ಮಾವು
ವಾರುಣಿಯಿಂದ ಎಳೆ ಮಾವು ಸಹಿತದಿ
ಮೂರು ಮಾಣಿಕ್ಯದ ಹರಳನ್ನು ||೧||

ಪುಂಡರೀಕಾಕ್ಷನ ಶಿರಧಿಕುಂಭವ ತಂದು
ಹೆಂಡತಿ ಶ್ರೀ ದೇವಿ ಹರುಷದಿಂದದಿ
ಹೆಂಡತಿ ಶ್ರೀ ದೇವಿ ಹರುಷದಿಂದದಿ ಶ್ರೀ ಹರಿಯ
ಮಂಡೆಗಳಭಿಷೇಕವ ಮಾಡಿದಳು ||೨||

ಕಲಶ ನೀರನು ಎರದು ಕಾಂತಿಯರಾರುತಿಯೆತ್ತಿ
ಬಳಸುತ್ತ ಬೇಗ ಬರುತಿರೆ
ಬಳಸುತ್ತ ಬೇಗ ಬರುತಿರೆ ವೆಂಕಟನು
ಲಲನೆಯ ಕೈ ಪಿಡಿದು ಎಳಿದನು ||೩||

ಪಂಕಜಾಕ್ಷನ ಫಣಿಗೆ ಬಿಂಕದಿಂದಲಿ ಲಕುಮಿ
ಕುಂಕುಮವನು ಬೇಗ ನೀಡಿದಳು
ಕುಂಕುಮವನು ಬೇಗ ನೀಡಿದಳು ಲಕ್ಷ್ಮೀ ಪ್ರಸನ್ನ
ವೆಂಕಟನು ನಗುತಿದ್ದ ||೪||

Srinivasa Kalyana

Rāga- jaijivanti tāḷa-ādi

śōbhānavennire sundara veṅkaṭage
saubhāgyavatiyaru ramaṇanige mudadinda
śrībhāmeyaru erevarō ||pa||

dārakalaśake suttī nīru ōkuḷi tumbi
vāruṇiyinda eḷe māvu
vāruṇiyinda eḷe māvu sahitadi
mūru māṇikyada haraḷannu ||1||

puṇḍarīkākṣana śiradhikumbhava tandu
heṇḍati śrī dēvi haruṣadindadi
heṇḍati śrī dēvi haruṣadindadi śrī hariya
maṇḍegaḷabhiṣēkava māḍidaḷu ||2||

kalaśa nīranu eradu kāntiyarārutiyyetti
baḷasutta bēga barutire
baḷasutta bēga barutire veṅkaṭanu
lalaneya kai piḍidu eḷidanu ||3||

paṅkajākṣana phaṇege biṅkadindali lakumi
kuṅkumavanu bēga nīḍidaḷu
kuṅkumavanu bēga nīḍidaḷu lakṣmī prasanna
veṅkaṭanu nagutidda ||4||

Do alankara to Lord srinivasa vigraha by putting new vasthra and ornaments

ರಾಗ-ಹಂಸಾನಂದಿ ತಾಳ- ಆದಿ

ಅಲಂಕರಿಸಿದಳು ತಾನು ಶ್ರೀ ಹರಿಗೆ
ಜಲಜ ಸಂಭವನ ಪೆತ್ತ ಚಾರುಶಿಖಾಮಣಿಗೆ ||ಪ||

ಪ್ರೀತಿಂದಲಿ ವರ ಪೀತಾಂಬರವ ನುಡಿಸಿ
ನೂತನ ಶಾಲು ಜೋಡಿ ವಿನೋದದಿಂದ ಹೊದಿಸಿದಳು
ಕಾಲಲಂದುಗೆ ಪೆಂಡೆ ಹಸಲುಕಟಿ ಸೂತ್ರ
ನೀಲ ನಿಭಾಂಗಗೆ ನೆತ್ತಿಲಿ ಕಸ್ತೂರಿ ತಿಲಕ ||೧||

ಕೋಟಿ ಮನ್ಮಥಾಕಾರಗೆ ಕಾಡಿಗೆ ತಿದ್ದಿ ಜಗದಿ
ಸಾಟಿಕಾಣದೆ ಲಕ್ಷ್ಮಿ ದೃಷ್ಟಿಬೊಟ್ಟುನಿಟ್ಟು
ದಿಟ್ಟ ಪ್ರಸನ್ನ ವೆಂಕಟ ವಿಠಲ ಮೂರ್ತಿಗೆ
ಪಟ್ಟಿ ರಾಣಿ ಲಕುಮಿ ದಿಟ್ಟಿಸಿ ನೋಡುತಲಿ ||೨||

Rāga-hansānandi tāḷa- ādi

Alaṅkarisidaḷu tānu śrī harige
jalaja sambhavana petta cāruśikhāmaṇige ||pa||

prītindali vara pītāambarava nuḍisi
nūtana śālu jōḍi vinōdadinda hodisidaḷu
kālalanduge peṇḍe hasalukaṭi sūtra
nīla nibhāṅgage nettili kastūri tilaka ||1||

kōṭi manmadhākārage kāḍige tiddi jagadi
sāṭikāṇade lakṣmi dṛṣṭiboṭṭuniṭṭu
diṭṭa prasanna veṅkaṭa viṭhala mūrtige
paṭṭi rāṇi lakumi diṭṭisi nōḍutali ||2||

Srinivasa Kalyana

Do Naandi sthapanē

ರಾಗ- ಖರಹರಪ್ರಿಯ ತಾಳ-ಆದಿ

ವೈದಿಕರಲ್ಲ ವೇದ ಘೋಷ ಮಾಡುತಿರೆ ||ಪ||

ವೇದಗಮ್ಯನು ವೇದೋಕ್ತ ಮಾರ್ಗದಿ

ವಿಧ ವಿಧ ವಿವಾಹ ಕ್ರಮಗಳ ಮಾಡಿದ ||ಅನುಪ||

ಹಣ್ಣು ತಾಂಬೂಲ ಫಲ ಸುಣ್ಣ ಪೂಸಿದ ಕಲಶ

ಪುಣ್ಯಾಹ ವಾಚನ ಗೊಂಡ ಪೂರ್ಣಾನಂದಮಯನು ||೧||

ಬಲ್ಲ ಭಕ್ತರಿಂದ ಎಲ್ಲ ಕಾರ್ಯವ ಕೊಂಡ

ಪುಲ್ಲಾಕ್ಷ ಮುಕುಂದ ಶ್ರೀ ಮನೋಲ್ಪಾಸನ ||೨||

ಬಿಟ್ಟದ ಹುತ್ತದ ಮೂಲದಿ ಅಷ್ಟವರ್ಗವ ಮಾಡ್ಡ

ದಿಟ್ಟಿ ಪ್ರಸನ್ನವೆಂಕಟ ವಿಠಲ ದೇವನು ||೩||

Rāga- kharaharapriya tāḷa-ādi

vaidikarella vēda ghōṣa māḍutire ||pa||

vēdagamyānu vēdokta mārgadi

vidha vidha vivāha kramagaḷa māḍida ||anupa||

haṇṇu tāmbūla phala suṇṇa pūsida kalaśa

punṇyāha vācana goṇḍa pūrṇānandamayānu ||1||

balla bhaktarinda ella kāryava koṇḍa

pullākṣa mukunda śrī manōl'hāsana ||2||

biṭṭada huttada mūladi aṣṭavargava māḍḍa

diṭṭi prasannaveṅkaṭa viṭhala dēvanu ||3||

Do enne Shasthra to Goddess Padmavathi vighraha

ರಾಗ- ಬೌಳಿ ತಾಳ- ಆದಿ

ಎಣ್ಣೆಯ ನೊತ್ತಿದರು ಮೀನಾಕ್ಷಿಗೆ ||ಪ||

ಮಾಲೆಂದು ಪಾಲೆಗೆ ಶೀಲದಿ ಲಕುಮಿಗೆ

ಹಾಲಾಲಿ ವೇಣಿಗೆ ಮಲ್ಲಿಗೆ ಹೂವಿಗೆ ||೧||

ಸುಗುಣ ಸಂಪೂರ್ಣಿಗೆ ನಿಗಮಾದಿ ವಿನುತೆಗೆ

ಜಗದೀಶ ನರಸಿಗೆ ಜಾಜಿಯ ಹೂವಿನ ||೨||

ಸುರವರ ಲೀಲೆಗೆ ಕರವೀರ ವಾಸಿಗೆ

ನರಹರಿಯೊಲೆಗೆ ಇರುವಂತಿ ಹೂವಿನ ||೩||

Rāga- bauḷi tāḷa- ādi

eṇṇeya nottidaru mīnākṣige ||pa||

māḷendu pālege śīladi lakumige

hālāli vēṇige mallige hūvige ||1||

suguna sampūrṇige nigamādi vinutege

jagadīśa narasige jājīya hūvina ||2||

suravara līlege karavīra vāsige

naraharilōlege iruvanti hūvina ||3||

Do aarathi to goddess padmavathi

ಮಂಗಳಂ ಮಂಗಳಂ | ಜಯ | ಮಂಗಳಶ್ರೀ ಶ್ರೀನಿವಾಸನರ್ಧಾಂಗಿ ||ಪ||

ಭೃಗುಕಾಲಿಲೋದಿಯಲು | ಅಗಲಿ ಬಂದಳು ಎಂಬೋ ||
ಬಗೆ ತೋರಿ ಮೋಹಿಸಿ ಇಗಡ ಜನರ ನಾ || ಮಂಗಳಂ|| 1||

ಪರಮ ಧಾರ್ಮಿಕನಾದ | ವರನಾರಾಯಣ ಋಷಿ
ಗೊರವಿತ್ತು ನಡೆತಂದೆ | ಮೆರೆವ ಸನ್ನತಿಗೆ || ಮಂಗಳಂ||2||

ಕೋಲಾಸುರನ ಕೊಂದು | ಪಾಲಿಸಿ ಪುರವನ್ನು |
ಶೀಲೆ ಚಂದ್ರಾದೇವಿ ಆಳಿದಗೊಲಿದೆ || ಮಂಗಳಂ ||3||

ಆತ ತಕ್ಷಣದಲಿ | ಶ್ವೇತುರಾಯನ ಕೊಂದು |
ಮಾತು ಲಾಲಿಸಿ ಅವನ ಪಾತಕ ಕಳದೆ || ಮಂಗಳಂ|| 4||

ಗುರುಪ್ರಾಣೇಶ ವಿಠಲಾ | ಇರುವ ನೀನಿದ್ದಲ್ಲಿ
ಎರವಿಲ್ಲೇ ಮಾತಿಗೆ ಸುರರ ಸಮ್ಮತವೂ || ಮಂಗಳಂ|| 5||

Maṅgaḷam maṅgaḷam | jaya | maṅgaḷaśrī śrīnivāsanardhāngi ||pa||

bhṛgukāḷilodiyalu | agali bandaḷu embō ||
bage tōri mōhisi igada janara nā || maṅgaḷam|| 1||

parama dhārmikanāda | varanārāyaṇa ṛṣi
goravittu naḍetande | mereva sannatige || maṅgaḷam||2||

kōlāsurana kondu | pālisi puravannu |
śīle candrādēvi āḷidagolide || maṅgaḷam ||3||

āta takṣaṇadali | śvēturāyana kondu |
mātu lālisi avana pātaka kaḷade || maṅgaḷam|| 4||

guruprāṇēśa viṭhalā | iruva nīniddalli
eravillī mātige surara sam'matavū || maṅgaḷam|| 5||

Do neeru ereyo shasthra(keeping four tambige on four corners of goddess and tying the tambige with threads and do the shasthra)

ರಾಗ ಹುಸೇನಿ ತಾಳ ಆದಿ

ನೀರ ನೆರೆದರು ನೀರಜಾಕ್ಷಿಗೆ
ಸಾರ ಭಕತಿಯಲಿ ಮಾರಜನನಿಗೆ ||ಪ||

ಹರಿಯಂಗದಿ ತಾ ವಿರಜೆಯಾಗಿ ಬಂದು
ವರಜೇವರ ಲಿಂಗ ಶರೀರಗಳನೆಲ್ಲ
ತರಿದು ಪರಮ ಪದವ ಭರದಿ ನೀಡುವ
ಸಿರಿ ಭೂದುರ್ಗೆ ಅಂಭ್ರಣಿ ರೂಪಿಗೆ ||೧||

ಸಾನುರಾಗದಲಿ ಶ್ರೀಹರಿಗೆ ನಿತ್ಯ
ನಾ ನಾ ಸೇವೆಯ ನಿರುತ ಗೈಯುವ
ಶ್ರೀನಿವಾಸನ ಪ್ರೀತಿಯ ಸತಿಗೆ
ಮಾನಿನಿಯರು ಬಲು ಪ್ರೇಮದಿಂದಲಿ ||೨||

Rāga husēni tā|a ādi

nīra neredaru nīrajākṣige
sāra bhakatiyali mārajananige ||pa||

hariyaṅgadi tā virajeyāgi bandu
varajēvara liṅga śarīragaḷanella
taridu parama padava bharadi nīḍuva
siri bhūdurge ambhraṇi rūpige ||1||

sānurāgadali śrīharige nitya
nā nā sēveya niruta gaiyuva
śrīnivāsana prītiya satige
māniniyaru balu prēmadindali ||2||

Do alankara to padmavathi idol with new clothes, ornaments and put kumkuma

ರಾಗ ಕರ್ನಾಟಕ ದೇವಗಾಂಧಾರಿ-ತಾಳ ಆದಿ

ಅಲಂಕರಿಸಿದರು ಪದ್ಮಾವತಿಯ ಸಖಿಯರೆಲ್ಲರುಕೂಡಿ ||ಪ||

ಮುದ್ದು ಮೋರೆಗೆ ತಕ್ಕ ಮುಕುರ ಬುಲ್ಲಕುಟ್ಟು
ವಜ್ರಧಹರಳು ಮನ ಮೂಗಿನಲಿ ದಿವ್ಯ
ತಿದ್ದಿ ಮುಂಗುರುಳು ಮುತ್ತಿನ ಬೊಟ್ಟು ಕುಂಕುಮ
ಪದ್ಮದ ಹೂವಿನ ಕುಬುಸವ ತೊಡಿಸಿ||೧||

ಸಣ್ಣ ಮುತ್ತಿನ ವಾಲೆ ಸರ್ಪಳಿ ಚಳ ತುಂಬು
ಚಿನ್ನದ ಸರಿಗೆ ಮೋಹನ ಮಾಲೆ
ಕಣ್ಣಿಗೆ ಕಾಡಿಗೆ ಹಚ್ಚಿ ಕಸ್ತೂರಿ ಕುಂಕುಮ
ಚೆನ್ನಾಗಿ ಚೆಲುವೆ ಶ್ರೀ ಮಹಾಲಕ್ಷ್ಮಿಗೆ ||೨||

ತಾಸುರ ಕಾಮಧೇನು ವಿನಂತೆ ಬಂದು
ಭೀಮೇಶ ಕೃಷ್ಣನ ಸಹಿತಾಗಿ
ಲೇಸಾದ ಸಕಲ ಸಂಪತ್ತನೆ ಕೊಟ್ಟು
ತಾವಾಸ ಮಾಡೋಳು ಮನೆಯಲ್ಲಿ ಎಂದು ||೨||

Rāga karnāṭaka dēvagāndhāri-tāḷa ādi
alaṅkarisidaru padmāvatiya sakhiyarellarukūḍi ||pa||

muddu mōrege takka mukura bullakuṭṭu
vajradhaharaḷu mana mūginali divya
tiddi muṅguruḷu muttina boṭṭu kuṅkuma
padmada hūvina kubusava toḍisi||1||

saṅṅa muttina vāle sarpaḷi caḷa tumbu
cinnada sarige mōhana māle
kaṅṅige kāḍige hacci kastūri kuṅkuma
cennāgi celuve śrī mahālakṣmige ||2||

tāsura kāmadhēnu vinante bandu
bhīmēśa kṛṣṇana sahitāgi
lēśāda sakala sampattane koṭṭu
tāvāsa māḍōḷu maneyalli endu ||3||

Put Bangles to Padmavathi vighraha

ರಾಗ ಬಿಲಹರಿ ತಾಳ ಆದಿ

ಬಳೆಯ ನಿಕ್ಕಿದರು ಭೂದೇವಿಗೆ

ಬಳೆಯ ನಿಕ್ಕಿದರು ಶ್ರೀದೇವಿಗೆ ||ಪ||

ಬಳೆಯ ನಿಕ್ಕಿದರು ಶ್ರೀದೇವ ದೇವನ ರಾಣಿಗೆ

ಶೀಲ ಮನಸಿಂದ ಸಾಮಜಗಮನೆಗೆ|| ಅನುಪ||

ದೇವ ದೇವನ ಅಂಕದಿ ಒಪ್ಪಿ ನಿತ್ಯದಿ

ದಿವ್ಯವಾದ ತನ್ನ ಕರ ಕಮಲಗಳಿಂದ

ಸಾವಿರ ರೂಪನ ಸೇವೈಯ ನಿರುತದಿ

ಭಾವಶುದ್ಧಿಗೈವ ಶ್ರೀದೇವಿ ಕರಗಳಿಗೆ ||೧||

ಭಕ್ತರ ಭವ ಭಯ ಬಿಡಿಸುತ ನಿರುತದಿ

ಶಕ್ತ ಶ್ರೀಹರಿಯಿಂದ ಒಡಗೂಡಿ ಚರಿಸುತ

ಮುಕ್ತಿಕೇಷನ ಕರುಣಾಮೃತ ಧಾರೆಯ

ಭಕ್ತರಿಗುಣಿಸುವ ಭೂದೇವಿ ಕರಗಳಿಗೆ ||೨||

ಸತ್ಯ ದೇವನ ದಿವ್ಯ ಪಾದಕಮಲವನ್ನು

ಎತ್ತಿ ತೊಡೆಯೊಳಿಟ್ಟು ಬಲುಪ್ರೇಮದಿ

ಚಿತ್ತದಿ ನಲಿಯುತ ಶ್ರೀನಿವಾಸನ ಪಾಡಿ

ನಿತ್ಯ ಸೇವಿಪ ಶ್ರೀದುರ್ಗ ಕರಗಳಿಗೆ||೩||

Rāga bilahari tāḷa ādi

baḷeya nikkidaru bhūdēvige

baḷeya nikkidaru śrīdēvige ||pa||

baḷeya nikkidaru śrīdēva dēvana rāṅige

śīla manasinda sāmajagamanega|| anupa||

dēva dēvana ānkadi oppi nityadi

divyavāda tanna kara kamalagaḷinda

Srinivasa Kalyana

sāvira rūpana sēvveya nirutadi
bhāvaśud'dhiligaiva śrīdēvi karagaḷige ||1||

bhaktara bhava bhaya biḍisuta nirutadi
śakta śrīhariyinda oḍagūḍi carisuta
muktikēṣana karuṇāmṛta dhāreya
bhaktariguṇisuva bhūdēvi karagaḷige ||2||

satya dēvana divya pādakamalavannu
etti toḍeyoliṭṭu baluprēmadi
cittadi naliyuta śrīnivāsana pāḍi
nitya sēvipa śrīdurge karagaḷige||3||

Srinivasa Kalyana

Hoova mudisuva haadu

ಹೂವ ಮುಡಿಸಿರೆ ಮುಡಿಗ್ಗರಸುತಲಿ
ಮುತ್ತೈದೆಯಾಗೆನುತ
ಹೂವ ಮುಡಿಸಿರೆ ಮುಡಿಗ್ಗರಸುತಲಿ|| ಪ||

ಮರುಗ ಮಲ್ಲಿಗೆ ಜಾಜಿ ಸುರಗಿ ಶಾವಂತಿಗೆ
ಸುರಪಾರಿಜಾತ ಸಂಪಿಗೆ ಸತ್ಯಭಾಮೆಗೆ ||1||

ಅರಿಷಿಣ ಕುಂಕುಮ ಬೆರೆಸಿದ ಮಲ್ಲಿಗೆ
ಸುರಪಾರಿಜಾತ ಪುನ್ನಾಗ ಪುಷ್ಪಗಳ ||2||

ಹೆರಳು ಬಂಗಾರ ರಾಗಟೆ ಗೊಂಡ್ಯ ಕ್ಯಾದಿಗೆ
ಅರಳು ಮಲ್ಲಿಗೆಯ ಭೀಮೇಶಕೃಷ್ಣನ ಸತಿಗೆ||3||

Hūva muḍisire muḍig'harasutali
muttaideyāgenuta
hūva muḍisire muḍig'harasutali|| pa||

maruga mallige jāji suragi śāvantige
surapārijāta sampige satyabhāmege ||1||

ariṣiṇa kuṅkuma beresida mallige
surapārijāta punnāga puṣpagala ||2||

heraḷu baṅgāra rāgaṭe goṇḍya kyādigē
araḷu malligēya bhīmēśakṛṣṇana satige||3||

While singing this song, 5 mutthaidharu should do dhanya grinding ceremony by worshipping / pooja to oralu & beesuva kallu

ಸುವ್ವಿ ಸುವ್ವಿ ನಮ್ಮ ಶ್ರೀರಮಣಗೆ ಸುವ್ವಿ
ಸುವ್ವಿ ಸುವ್ವಿ ನಮ್ಮ ಭೂರಮಣಗೆ ಸುವ್ವಿ
ಸುವ್ವಿ ಎಂದು ಪಾಡಿ ಸಜ್ಜನರಲ್ಲ ಕೇಳಿ ||ಪ||

ಹರಿಗೆ ಶರಣೆಂಬೆ ಸಿರಿಗೆ ಶರಣೆಂಬೆ
ವರ ವಾಣಿರಮಣಗೆ ಶರಣೆಂಬೆ ಸುವ್ವಿ
ವರ ವಾಣಿರಮಣಗೆ ಶರಣೆಂದು ಪೇಳಿದ
ಗುರುವಾದಿರಾಜೇಂದ್ರನ ಕೃತಿಯೆಂದು ಸುವ್ವಿ ||1||

ಪಕ್ಷಿ ವಾಹನ್ನ ಜಗಕ್ಕೆ ಮೋಹನ್ನ
ರಕ್ಕಸದಾಹನ್ನನಿವ ಸುವ್ವಿ
ರಕ್ಕಸದಾಹನ್ನನಿವ ತನ್ನ ಮರೆ-
ಹೊಕ್ಕರ ಕಾಯ್ವಿ ಪ್ರಸನ್ನನಿವ ಸುವ್ವಿ ||2||

ಯಶೋದೆಯ ಕಂದ ತನ್ನ ವಿಷವನುಣ್ಣೆಂದ
ಕರ್ಕಶದ ಪೂತನಿಯ ಶಿಶುವಾಗಿ ಸುವ್ವಿ
ಕರ್ಕಶದ ಪೂತನಿಯ ಶಿಶುವಾಗಿ ಕೊಂದ ನಮ್ಮ
ಎಸೆವ ಗೋವಿಂದ ಪಾಲಿಸ ಬಂದ ಸುವ್ವಿ ||3||

ಶಕಟಾಸುರನ್ನ ಮೆಟ್ಟಿ ಕೊಂದ ಬಲು
ವಿಕಟ ದೈತ್ಯನ್ನ ಕೊರಲೆತ್ತಿ ಸುವ್ವಿ
ವಿಕಟದೈತ್ಯನ್ನ ಕೊರಲೆತ್ತಿ ಕೊಂದು ಸರ್ಪನ ಮ-
ಸ್ತಕದಮೇಲೆ ನಲಿವುತ ನಿಂದ ಸುವ್ವಿ||4||

ಕರುಗಳ ಕಣ್ಣೆಯ ಬಿಡುವಾಗ ನಾರಿಯರೆಲ್ಲರು
ಪೊರವಡಲು ತಾ ಪೊಕ್ಕು ಪಾಲ್ಮೊಸರನೆ ಸುವ್ವಿ
ಪೊರವಡಲು ತಾ ಪೊಕ್ಕು ಪಾಲ್ಮೊಸರನೆ ಸುರಿದು
ಅವರ್ಬರಲು ಬೆಣ್ಣೆಯ ಕೊಂಡೋಡುವ ಸುವ್ವಿ ||5||

ಮತ್ತಿಯ ಮರಗಳ ಕಿತ್ತುವಾಗ ಅಲ್ಲಿ

Srinivasa Kalyana

ಭೃತ್ಯರಿಗೊಲಿದು ವರವಿತ್ತ ಸುವ್ವಿ
ಭೃತ್ಯರಿಗೊಲಿದು ವರವಿತ್ತ ತನ್ನ
ಮಿತ್ರಜನಕಾಗಿ ಗಿರಿಯೆತ್ತಿದನೆ ಸುವ್ವಿ ||6||

ಮಧುರೆಗೆ ಪೋಗಿ ಮಲ್ಲರಸುವ ನೀಗಿ
ಮದಾಂಧ ಮಾವನ್ನ ಮಡುಹಿದ ಸುವ್ವಿ
ಮದಾಂಧ ಮಾವನ್ನ ಮಡುಹಿದ ಶ್ರೀಕೃಷ್ಣ
ಮುದದಿ ತನ್ನವರ ಮುದ್ದಿಸಿದ ಸುವ್ವಿ ||7||

ಅನಂತಾಸನವೆಂದು ಮತ್ತೊಂದು ನಗರ ಕೃಷ್ಣಗೆ
ಘನೋದಕದ ಮೇಲೆ ಮಿಂಚುತಿಪ್ಪದು ಸುವ್ವಿ
ಘನೋದಕದ ಮೇಲೆ ಮಿಂಚುತಿಪ್ಪದು ಅಲ್ಲಿ
ಮನೆ ಮನೆಯಲಿ ಮುಕ್ತರ ಸಂದಣಿ ಸುವ್ವಿ||8||

ಇಂತು ಹಯವದನ ನಿಶ್ಚಿಂತ ಜಗತ್ಕಾಂತ
ಸಂತರನು ಸದಾ ಸಲಹುವ ಸುವ್ವಿ
ಸಂತರನು ಸದಾ ಸಲಹುವ ಮಾರಾಂತರ ಕೃ-
ತಾಂತನ ಬಳಿಗೆ ಕಳುಹುವ ಸುವ್ವಿ ||9||

Suvvi suvvi nam'ma śrīramaṇage suvvi
suvvi suvvi nam'ma bhūramaṇage suvvi
suvvi endu pāḍi sajjanarella kēḷi ||pa||

harige śaraṇembe sirige śaraṇembe
vara vāṇīramaṇage śaraṇembe suvvi
vara vāṇīramaṇage śaraṇendu pēḷida
guruvādirāḷēndrana kṛtiyendu suvvi ||1||

pakṣi vāhanna jagakke mōhanna
rakkasadāhannaniva suvvi
rakkasadāhannaniva tanna mare-
hokkara kāyva prasannaniva suvvi ||2||

yaśōdeya kanda tanna viṣavanuṇṇenda
karkaśada pūtaniya śīsuvāgi suvvi
karkaśada pūtaniya śīsuvāgi konda nam'ma
eseva gōvinda pālisa banda suvvi ||3||

Srinivasa Kalyana

śakaṭāsuraṇṇa meṭṭi konda balu
vikaṭa daityanna koraletti suvvi
vikaṭadaityanna koraletti kondu sarpana ma-
stakadamēle nalivuta ninda suvvi||4||

karuḡaḷa kaṇṇiya biḍuvāga nāriyarellaru
poravaḍalu tā pokku pāmosarane suvvi
poravaḍalu tā pokku pāmosarane suridu
avarbaralu beṇṇeya koṇḍōḍuva suvvi ||5||

mattiya maraḡaḷa kittuvāga alli
bhṛtyarigolidu varavitta suvvi
bhṛtyarigolidu varavitta tanna
mitrajanakāgi giriyettidane suvvi ||6||

madhurege pōgi mallarasuva nīgi
madāndha māvanna maḍ'uhida suvvi
madāndha māvanna maḍ'uhida śrīkṛṣṇa
mudadi tannavara muddisida suvvi ||7||

anantāsanavendu mattondu nagara kṛṣṇage
ghanōdakada mēle miṇcutippudu suvvi
ghanōdakada mēle miṇcutippudu alli
mane maneyali muktara sandaṇi suvvi||8||

intu hayavadana niścinta jagatkānta
santaranu sadā salahuva suvvi
santaranu sadā salahuva mārāntara kṛ-
tāntana baḷige kaḷuhuva suvvi ||9||

Srinivasa Kalyana

Inviting Lord srinivasa

ಬಾರಯ್ಯ ಶ್ರೀನಿವಾಸ ಭಕ್ತರ ಬಳಿಗೆ ||ಪ||

ತೋರಯ್ಯ ನಿನ್ನ ದಯ ತೋಯಜಾಂಬಕನೆ ||ಅ.ಪ||.

ದುರುಳರ ತರಿವಂಥ ವರಚಕ್ರಧಾರಿ
ಪರಮಾತ್ಮ ಪರಬೊಮ್ಮ ಪರರಿಗುಪಕಾರಿ||1||

ಅರಣ್ಯದಿ ಮೊರೆಯಿಟ್ಟು ಕರಿರಾಜಗೊಲಿದಿ
ತರಳ ಪ್ರಹ್ಲಾದನ್ನ ವೈರಿಯ ಮುರದಿ ||2||

ವರ ಷೋಡಶ ಗಿರಿಯಲ್ಲಿ ನಿರುತ ನೀನಿರುವಿ
ಹರಿದಾಸರು ಕರೆದರೆ ಎಲ್ಲಿದ್ದರೆ ಬರುವಿ||3||

ಅನಂತನಾಮನೆ ನಿನ್ನ ಅನಂತ ಸದ್ಗುಣವ
ನೆನೆವರಿಗೊಲಿವಂಥ ಪವಮಾನನೀಶಾ ||4||

ಅಜಭವಾಧಿಪ ನೀನು ವಿಜಯಸಾರಥಿಯೇ
ತ್ರಿಜಗವಂದಿತ ಈಶ ವಿಜಯವಿಠಲನೇ ||5||

Bārayya śrīnivāsa bhaktara baḷige ||pa||

tōrayya ninna daya tōyajāmbakane ||a.Pa||.

Duruḷara tarivantha varacakradhāri
paramātma parabom'ma pararigupakāri||1||

araṇyadi moreyittu karirājagolidi
taraḷa prahlādanna vairiya muradi ||2||

vara ṣōḍaśa giriyalli niruta nīniruvi
haridāsaru karedare elliddare baruvi||3||

anantanāmane ninna ananta sadguṇava
neneverigolivantha pavamānanīśā ||4||

ajabhavādhīpa nīnu vijayasārathiyē
trijagavandita īśa vijayaviṭṭhalanē ||5||

Ladies should do padha pooja to Lord srinivasa vighraha

ರಾಗ ಸರಸ್ವತಿ ತಾಲ ಆದಿ

ಪಾದವ ತೊಳಿದ ಗಗನ ರಾಜನು ಹರಿಯ ||ಪ||

ಪಾದ ಪದ್ಮವ ತೊಳೆದು ಪದ್ಮಾವತಿಯ ನಿನಗೆ
ಮೋದದಿಂದಲಿ ಕೊಟ್ಟು ವಿವಾಹ ಮಾಳ್ಪನೆಂದು ||ಅನುಪ||

ಚೆನ್ನದಿ ಪಾತ್ರೆಯೊಳು ದಿವ್ಯ ನೀರನು ಧರಣಿ
ಚೆನ್ನಾಗಿ ಸುರಿಯಲು ಮುದ್ದು ಪಾದಗಳಿಗೆ
ಕನ್ನೆಯರು ಸುತ್ತನೋಡಿ ಕಣ್ ಕಣ್ ಬಿಡುತಲಿರೆ
ತನ್ನ ಕೈಯಿಂದರಾಜ ಮಾನ್ಯ ಶ್ರೀ ವೇಂಕತೇಶನ||೧||

ಉಟ್ಟ ಪೀತಾಂಬರದಿಂದ ಒರಿಸಿ
ಸಂತುಷ್ಟ ಯಿಂದಲಿ ಮನದಿ ಸ್ತುತಿಸುತ
ಎಷ್ಟು ಜನ್ಮದ ಸುಕೃತ ಒಟ್ಟಾಯಿತು ನಮ್ಮ
ಇಷ್ಟ ಪ್ರಸನ್ನ ವೆಂಕಟ ವಿಠಲ ನೊಲಿದ ನೆಂದು ||೨||

Pādava toḷida gagana rājanu hariya ||pa||

pāda padmava toḷedu padmāvatiya ninage
mōdadindali koṭṭu vivāha māḷpanendu ||anupa||

cinnadi pātreyoḷu divya nīranu dharāṇi
cennāgi suriyalu muddu pādagaḷige
kanneyaru suttanōḍi kaṇ kaṇ biḍutalire
tanna kaiyindarāja mān'ya śrī vēṅkatēśana||1||

uṭṭa pītāambaradinda orisi
santuṣṭa yindali manadi stutisuta
eṣṭu janmada sukr̥ta oṭṭāyitu nam'ma
iṣṭa prasanna vēṅkaṭa viṭhala nolida nendu ||2||

Do samarpana of various ornaments in front of Srinivasa vighraha

ರಾಗ ಹಿಂದೋಳಮ್ ತಾಳ ಆದಿ

ಇತ್ತನು ರಾಜನು ಒಡವೆ ವಸ್ತುಗಳನು
ಚಿತ್ತ ಜನಯ್ಯ ಶ್ರೀ ಭೂದೇವಿ ಅರಸಗೆ ||ಪ||

ವರದಕ್ಷಿಣಿಯ ಕೋಟಿ ರಾಮ ನಿಷ್ಕಗಳನಿತ್ತ
ವರಹೇಮ ಶತಭಾರ ಮುಕುಟವನು ಇತ್ತ
ಪರಿಪರಿ ರತ್ನಮಯ ಪಟ್ಟಿಉಡುದಾರವಿತ್ತ
ಕೊರಳಿಗಧುತ ಕಂಠಿಹಾರ ಪದಕವನಿತ್ತ ||೧||

ಕರಕೆ ಕಂಕಣ ದಿವ್ಯಸರಿಗೆ ಮುತ್ತಿನ ಮಾಲೆ
ಹರಳಿಟ್ಟ ಬೆರಳುಂಗುರಗಳನು ಇತ್ತ
ವರಬಾಹು ಪುರಿ ಕರ್ಣಕುಂಡಲ ಚೌಕಳಿ
ಮರಕತ ಮಣಿಬಾವುಲಿಯ ಸಿರಿವರಗೆ ಇತ್ತ||೨||

ಭೂಮಿ ಸ್ವರ್ಣ ಸಾಲಿಗ್ರಾಮ ಸೋಮಗಳನು ಇತ್ತ
ಪ್ರೇಮಖಚಿತ ಶುಭಧಾಮವನು ಇತ್ತ
ವ್ಯೂಮನದಿಯ ತಂದೆ ವೆಂಕಟೇಶ ವಿಠಲಗೆ
ಭೂಮಿ ಪಾಲಕ ತನ್ನ ಪ್ರೇಮ ಸುತೆಯ ಪತಿಗೆ ||೩||

Rāga hindōlam tāla ādi

ittanu rājanu oḍave vastugaḷanu
citta janayya śrī bhūdēvi arasage ||pa||

varadakṣiṇiya kōṭi rāma niṣkagaḷanitta
varahēma śatabhāra mukuṭavanu itta
paripari ratnamaya paṭṭi'uḍudāravitta
koraḷigadhuta kaṅṭhihāra padakavanitta ||1||

karake kaṅkaṇa divyasarige muttina māle
haraḷiṭṭa beraḷuṅguragaḷanu itta
varabāhu puri kaṅṅakuṇḍala caukaḷi
marakata maṇibāvuliya sirivarage itta||2||

Srinivasa Kalyana

bhūmi svarṇa sāligrāma sōmagalanu itta
prēmakhacita śubhadhāmavanu itta
vyūmanadiya tande veṅkaṭēśa viṭhalage
bhūmi pālaka tanna prēma suteya patige ||3||

Inviting Goddess padmavathi

ಬಾರವ್ವ ಮಹಾಭಾಗ್ಯದಭಿಮಾನಿ
ಶ್ರೀಹರಿ ನಿಜರಾಣೀ ||ಪ||

ಸಾರಿದೆ ನಿನಪಾದನೀರಜಯುಗ ಮನೋ -
ವಾರಿಜದಲಿ ನೀ ತೋರುತ ಲಕುಮಿ ||ಅ.ಪ||

ಅಖಿಲಾಗಮವಿನುತೆ ಎನ್ನಯ ಮಾತೆ ಸಕಲಸುರಗೀತೆ
ನಿಖಿಲಾ ತ್ರಿಜಗದ್ವ್ಯಾಪ್ತೆ ಪ್ರಖ್ಯಾತೆ ಸಂಪತ್ಪದಾತೇ
ನಖಮುಖ ಮಾತ್ರದಿ ವಿಖನಸಆಂಡದ
ಅಖಿಲವ್ಯಾಪಾರವ ಸುಖದಲಿ ಮಾಡುವಿ ||1||

ಕ್ಷೀರಾವಾರಿಧಿಯೊಳು ಸಂಜಾತೆ ಮಾರನ್ನ ಮಾತೆ ಅ -
ಪಾರಾಮಹಿಮಾಳೆ ಸುರಸನ್ನತೆ ಜಗದೊಳಗೆ ಖ್ಯಾತೆ
ವಾರವಾರಕೆ ದುರಿತಾರಿ ನಿನ್ನಯ ಪೂಜೆ
ಚಾರುಮನದಿ ಮಾಳ್ಗೆ ಧೀರೆ ಉದಾರೆ ||2||

ನಗೆಮೊಗ ಚೆನ್ನೆ ಸುಪ್ರಸನ್ನೆ ಸುರನಿಕರರನ್ನೆ
ಮಗುವಿನ ಮಾತೆಂದು ನಗುತ ನೀ ಇನ್ನೆ
ಬಾ ಬರುವದು ಘನ್ನೆ
ನಗಹರ ಸುರಪನ ಮಗನನ ಸಖ ಗುರು
ಜಗನ್ನಾಥ ವಿಠಲ ಸಮೋಗವಾಗಿ ಬೇಗ ನೀ ||3||

Bāravva mahaĀbhāgyadabhimāni
śrīhari nijarāṇī ||pa||

sāride ninapādanīrajayuga manō -
vārijadali nī tōruta lakumi ||a.Pa||

akhilāgamavinute ennaya māte sakalasuregīte
nikhilā trijagadvyāpte prakhyāte sampatpradātē
nakhamukha mātradi vikhanasa'āṇḍada
akhilavyāpārava sukhadali māḍuvi ||1||

Srinivasa Kalyana

kṣīrāvāridhiyoḷu sañjāte māranna māte a -
pārāmahimāḷe surasannute jagadoḷage khyāte
vāravārake duritāri ninnaya pūje
cārumanadi māḷpe dhīre udāre ||2||

nagemoga cenne suprasanne suranikararanne
maguvina mātendu naguta nī inne
bā baruvadu ghanne
nagahara surapana maganana sakha guru
jagannātha viṭhala sam'mogavāgi bēga nī ||3||

Srinivasa Kalyana

do mangalya dharana during this song

ರಾಗ ಮಧ್ಯಮಾವತಿ ತಾಲ ಆದಿ

ಕಟ್ಟಿದ ಮಂಗಳ ಸೂತ್ರವ ದೇವ ||ಪ||

ಘಟ್ಟಿ ಗಂಟು ಹಾಕಿದ ಚಿತ್ರವು -ಪರ
ಮೇಷ್ಟಿ ರುದ್ರಾದ್ಯರ ಸೂತ್ರವ ಮತ್ತೆ
ಶಿಷ್ಟ ಜನರ ದಿವ್ಯ ಗಾನವು ತಾನು
ಅಷ್ಟು ಕೇಳುತ ಸಂತುಷ್ಟ ಮನಸಿನಿಂದ
ಬೆಟ್ಟಿದೊಡೆಯ ಜಗಜಗೈಟ್ಟಿ ವೆಂಕಟರಮಣ ||1 ||

ತುಂಬುರು ನಾರದರ ಗಾನವು ದಿವ್ಯ
ರಂಭೆ ಉರ್ವಶಿಯರ ನಾಟ್ಯವು -ಅತಿ
ತುಂಬಿದ ಸುರ ಮುನಿ ಪೂತವು-ಮಹಾ
ಸಂಭ್ರಮ ಸಭೆಯಲ್ಲಿ ಕಂಬು ಕಂಠರಗೆ
ಅಂಬರ ವಾಣಿಯು ಜಯ ಜಯ ಜಯವೆನೆ ||2||

ಕ್ಷೋಣಿಸ್ತಾ ರಾಜಾಧಿ ರಾಜರು ತಾವು
ಮಾಣಿಕ್ಯ ಮತ್ತು ರತ್ನರಾಶಿಯ ಪಾದ
ಕಾಣಿಕೆ ಕಪ್ಪಾ ತಂದೀವರು ಸಿರಿ
ವೇಣು ವಿನೋದನು ಜಾಣೆ ಪದ್ಮಾವತಿಯು
ಪಾಣಿಗ್ರಹಣ ಕೊಂಡು ಏಣಾಂಕ ಕುಲ ತಿಲಕೆ||3||

ಅಷ್ಟ ಲಕುಮಿಪತಿ ತೋಷದಿ -ತನ್ನ
ಇರ್ಷ್ಯಾ ಸುಜನರ ಮಧ್ಯದಿ ಭವ
ಕೊಟ್ಟು ಕನ್ಯಾಮಣಿ ಕಣಕುಡಿ -ಅದು
ಅಷ್ಟದಶ ವಾದ್ಯಗಳು ಗಟ್ಟಾಗಿ ಮೊರೆಯಲು
ತಿಷ್ಟ ಪ್ರಸನ್ನ ವೆಂಕಟವಿಠಲ ರಾಯ ||4||

Rāga madhyamāvati tāla ādi
kaṭṭida maṅgaḷa sūtrava dēva ||pa||

ghaṭṭi gaṅṭu hākida citravu -para

Srinivasa Kalyana

mēṣṭi rudrādyara sūtrava matte
śiṣṭa janara divya gānavu tānu
aṣṭu kēḷuta santuṣṭa manasininda
beṭṭidoḍeya jagajageṭṭi veṅkaṭaramaṇa ||1 ||

tumburu nāradara gānavu divya
rambhe ūrvaśiyara nāṭyavu -ati
tumbida sura muni pūtavu-mahā
sambhrama sabheyalli kambu kandharage
ambara vāṇiyu jaya jaya jayavene ||2||

kṣōṇistā rājādhi rājaru tāvu
māṇikya mattu ratnarāśiya pāda
kāṇike kappā tandīvaru siri
vēṇu vinōdhanu jāṇe padmāvatiyu
pāṇigrahaṇa koṇḍu ēṇāṅka kula tilaka||3||

aṣṭa lakumipati tōṣadi -tanna
iṣṭa sujanara madhyadi bhava
koṭṭu kan'yāmaṇi kaṇakuḍi -adu
aṣṭadaśa vādyagaḷu gatyāgi moreyalu
tiṣṭa prasanna veṅkaṭaviṭhala rāya ||4||

||Sri Krishnarpanamasthu||